

OS. No.383/2012
DW - 1

ಪ್ರಮಾಣೀಕರಿಸಲಾದ ದಿನಾಂಕ: 13-03-2026

ವಾಟೀ ಸವಾಲು : ವಾದಿ ಪರ ಶ್ರೀ. KSRI ವಕೀಲರಿಂದ :-

ವಾದಿಯ ತಂದೆ ಸಿದ್ಧಯ ರವರದ್ದು ಮೂಲತಃ ಜಿರಾಯ್ತು ಕಸುಬು ಆಗಿರುತ್ತದೆ ಎಂದರೆ ಸರಿ . ದಾವಾ ಅಸ್ತಿಗಳು ಸಿದ್ಧಯ್ಯನ ಪಿತ್ರಾರ್ಜಿತ ಆಸಿತಯಾಗಿರುತ್ತದೆ ಎಂದರೆ ಸಾಕ್ಷಿಯು ಅದು ಅವರಿಗೆ ಬಂದ ಆಸ್ತಿಯಾಗಿರುತ್ತದೆ ಅದು ಹೇಗೆ ಬಂದಿರುತ್ತದೆ ಎಂದು ನನಗೆ ಗೊತ್ತಿಲ್ಲ. ದಾವಾ ಅಸ್ತಿಗಳು ಸಿದ್ಧಯ್ಯನ ಪಿತ್ರಾರ್ಜಿತ ಆಸ್ತಿಯೋ ಅಥವಾ ಸ್ವಯಾರ್ಜಿತ ಅಸ್ತಿಯೋ ಎಂದರೆ ಸಾಕ್ಷಿ ಅದರ ಬಗ್ಗೆ ನನಗೆ ಖುದ್ದು ಮಾಹಿತಿ ಇಲ್ಲ ಆದರೆ ಅದು ನನ್ನ ಅಜ್ಜಿ ಸಿದ್ಧಯ್ಯನ ಸ್ವಯಾರ್ಜಿತ ಅಸ್ತಿ ಎಂದು ಹೇಳುತ್ತಿದ್ದರು ಎಂದರೆ ಸರಿ .

ದಾವಾ ಆಸ್ತಿಯ ಬಗ್ಗೆ ಪ್ರತಿವಾದಿ ನಂ.1(ಎ) ರವರಿಗೆ ಮಾಹಿತಿ ಇಲ್ಲ. ನನ್ನ ಮುಖ್ಯ ವಿಚಾರಣೆಯಲ್ಲಿ ದಾವಾ ಆಸ್ತಿಗಳು ಸಿದ್ಧಯ್ಯನ ಸ್ವಯಾರ್ಜಿತ ಆಸ್ತಿ ಎಂದು ನಮೂದು ಮಾಡಿದ್ದು ಅದು ಅವರಿಗೆ ಹೇಗೆ ಬಂದಿತು ಎಂದು ನನಗೆ ಗೊತ್ತಿಲ್ಲ. ವಾದಿಯು ಈ ದಾವೆಯನ್ನು ದಾವಾ ಆಸ್ತಿಯಲ್ಲಿ ಭಾಗ ಬರಬೇಕೆಂದು ದಾಖಲು ಮಾಡಿರುತ್ತಾರೆ.

ದಾವಾ ಆಸ್ತಿಗಳು ಸಿದ್ಧಯ್ಯನ ಪಿತ್ರಾರ್ಜಿತ ಆಸ್ತಿಗಳು ಎಂದರೆ ಸರಿಯಲ್ಲ. ಸಿದ್ಧಯ್ಯನ ಸ್ವಯಾರ್ಜಿತ ಆಸ್ತಿ ಎಂದರೆ ಕೇವಲ ಒಂದೇ ಜಮೀನಾಗಿದ್ದು ಅದು ಸರ್ವೆ ನಂ.147, 1 ಎಕರೆ 37 ಗುಂಟೆ ಅಗಿರುತ್ತದೆ ಎಂದರೆ ಸರಿ . ಸಿದ್ಧಯ್ಯರವರು ಬದುಕಿದ್ದಾಗಲೇ ವಾದಿಯ ಪರ ದಿನಾಂಕ 30-03-1999 ರಲ್ಲಿ ನೋಂದಾಯಿತ ಮರಣ ಶಾಸನಪತ್ರವನ್ನು ಬರೆದಿರುತ್ತಾರೆ ಎಂದರೆ ಸರಿ .

ದಾವಾ ಐಟಂ ನಂ.1 ಆಸ್ತಿಗಳು ಸಿದ್ಧಯ್ಯ ಪಿತ್ರಾರ್ಜಿತ ಆಸ್ತಿ ಆದಕಾರಣ ಆತನಿಗೆ ನಿಡಿ-1 ರಂತೆ ದಾನಪತ್ರವನ್ನು ಬರೆದುಕೊಡಲು ಸಂಪೂರ್ಣ ಹಕ್ಕು ಇರಲಿಲ್ಲ ಎಂದರೆ ಸರಿಯಲ್ಲ. ದಾವಾ ಐಟಂ ನಂ.2 ಆಸ್ತಿಗಳು ಸಿದ್ಧಯ್ಯ ಪಿತ್ರಾರ್ಜಿತ ಆಸ್ತಿ ಆದಕಾರಣ ಆತನಿಗೆ ನಿಡಿ-2 ರಂತೆ ಮಾಣ ಶಾಸನ ಪತ್ರವನ್ನು ಬರೆದುಕೊಡಲು ಸಂಪೂರ್ಣ ಹಕ್ಕು ಇರಲಿಲ್ಲ ಎಂದರೆ ಸರಿಯಲ್ಲ. ವಾದಿಯು ಮೂಲ ಪ್ರತಿವಾದಿ ಸಿದ್ಧಗಂಗಮ್ಮ ರವರನ್ನು ದಾವಾ ಆಸ್ತಿಗಳಲ್ಲಿ ಭಾಗ ಬೇಕು ಎಂದು ಕೇಳಿದ್ದರು ಎಂದರೆ ಸರಿ . ಸಿದ್ಧಗಂಗಮ್ಮ ರವರು ವಾದಿಯು ಸ್ವರ್ವೆ ನಂ. 147 ರಲ್ಲಿ ವಿಲ್ ಬರೆಸಿಕೊಂಡಿರುವ ಕಾರಣ ದಾವಾ ಆಸ್ತಿಯಲ್ಲಿ ಭಾಗ ಕೊಡುವುದಿಲ್ಲ ಎಂದು ಹೇಳಿದರು ಎಂದರೆ ಸರಿಯಲ್ಲ. ನಿಡಿ1 ಮತ್ತು 2 ರಲ್ಲಿ ಸಿದ್ಧಯ್ಯನಿಗೆ ದಾವಾ ಆಸ್ತಿಗಳು ಹೇಗೆ ಬಂದಿರುತ್ತದೆ ಎಂದು ನಮೂದು ಆಗಿದೆ ಎಂದರೆ ಗೊತ್ತಿಲ್ಲ. ನಿಡಿ-1 ಮತ್ತು 2 ವಾದಿಯು 1/2ನೇ ಅಂಶದ ಹಕ್ಕಿಗೆ ಭಾದಿಸುವುದಿಲ್ಲ ಎಂದರೆ ಸರಿಯಲ್ಲ. ದಾವಾ ಆಸ್ತಿಗಳು ಸಿದ್ಧಯ್ಯನ ಪಿತ್ರಾರ್ಜಿತ ಆಸ್ತಿ ಎಂದು ನನಗೆ ತಿಳಿದಿದ್ದರೂ ಸಹ ವಾದಿಗೆ ಆಕೆಯ ಕಾನೂನು ಬದ್ಧ ಹಿತವನ್ನು ಕೊಡಬೇಕಾಗುತ್ತದೆ ಎಂಬ ಉದ್ದೇಶದಿಂದ ಅದು ಸಿದ್ಧಯ್ಯನ ಸ್ವಯಾರ್ಜಿತ ಆಸ್ತಿ ಎಂದು ಸುಳ್ಳು ಸಾಕ್ಷ್ಯನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

ಮರು ವಿಚಾರಣೆ : ಇರುವುದಿಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನಕ್ಕೆ ಬೆರಳಚ್ಚಿಸಿದೆ)

ಪ್ರಧಾನ ಸಿವಿಲ್ ನ್ಯಾಯಾಧೀಶರು, ತಿಪಟೂರು.

OS. No.383/2012

DW - 1